

Speiseplan vom 12.09.2022 bis 18.09.2022

Name: _____

Bitte ausfüllen

½ Portion

Bitte stellen sie ihr tägliches Menü aus allen Komponenten zusammen!

	Suppe	Hauptkomponente	Gemüse	Beilage	Weiche Kost	Dessert
Mo. 12. Sep.	A: <input type="checkbox"/> Brühsuppe m.Nudeln B: <input type="checkbox"/> Bouillon	A: <input type="checkbox"/> Paprikarahm-Schnitzel B: <input type="checkbox"/> Putengulasch C: <input type="checkbox"/> Sesam Karottensticks m.Soße veg.	A: <input type="checkbox"/> Blumenkohl B: <input type="checkbox"/> Broccoli C: <input type="checkbox"/> D: <input type="checkbox"/>	A: <input type="checkbox"/> Kartoffeln B: <input type="checkbox"/> Bandnudeln C: <input type="checkbox"/> Kartoffeln D: <input type="checkbox"/>	Putengulasch Broccoli Kartoffelpüree	A: <input type="checkbox"/> Bayrisch Creme B: <input type="checkbox"/> Kompott C: <input type="checkbox"/> Quarkspeise
Die. 13. Sep.	A: <input type="checkbox"/> Suppen- auswahl B: <input type="checkbox"/> Bouillon	A: <input type="checkbox"/> Erbsensuppe/Mettwursteinlage B: <input type="checkbox"/> Gemüsesuppe/Wursteinlage C: <input type="checkbox"/> Gemüsesuppe veg.	A: <input type="checkbox"/> B: <input type="checkbox"/> C: <input type="checkbox"/> D: <input type="checkbox"/>	A: <input type="checkbox"/> B: <input type="checkbox"/> C: <input type="checkbox"/> D: <input type="checkbox"/>	Gemüse Eintopf	A: <input type="checkbox"/> Ananasquark B: <input type="checkbox"/> Kompott C: <input type="checkbox"/> Quarkspeise
Mi. 14. Sep.	A: <input type="checkbox"/> Milchsuppe B: <input type="checkbox"/> Bouillon	A: <input type="checkbox"/> Rührei B: <input type="checkbox"/> Seelachsfilet m.Dillsoße C: <input type="checkbox"/> Vollkornnudeln/Pilzsoße veg.	A: <input type="checkbox"/> Rahmspinat B: <input type="checkbox"/> Zucchini Gemüse C: <input type="checkbox"/> Kopfsalat D: <input type="checkbox"/>	A: <input type="checkbox"/> Kartoffelpüree B: <input type="checkbox"/> Kartoffeln C: <input type="checkbox"/> D: <input type="checkbox"/>	Rührei Rahmspinat Kartoffelpüree	A: <input type="checkbox"/> Walnusspudding B: <input type="checkbox"/> Kompott C: <input type="checkbox"/> Quarkspeise
Do. 15. Sep.	A: <input type="checkbox"/> kl.Suppe m.Tomatenw B: <input type="checkbox"/> Bouillon	A: <input type="checkbox"/> Putenbrust m.Currysoße B: <input type="checkbox"/> Schweineragout C: <input type="checkbox"/> veget.Bratwurst m.Zwiebelsoße veg.	A: <input type="checkbox"/> Kopfsalat/Joghurt B: <input type="checkbox"/> Marktgemüse C: <input type="checkbox"/> Marktgemüse D: <input type="checkbox"/>	A: <input type="checkbox"/> Reis B: <input type="checkbox"/> Kartoffeln C: <input type="checkbox"/> Kartoffeln D: <input type="checkbox"/>	Schweineragout Zucchini Gemüse Kartoffelpüree	A: <input type="checkbox"/> Kirschjoghurt B: <input type="checkbox"/> Kompott C: <input type="checkbox"/> Quarkspeise
Fr. 16. Sep.	A: <input type="checkbox"/> ger. Grieß- suppe B: <input type="checkbox"/> Bouillon	A: <input type="checkbox"/> Fleischkäse m.Rahmsoße B: <input type="checkbox"/> Hähnchenkeule m.Asiasoße C: <input type="checkbox"/> Gemüse-Kartoffelpfanne veg.	A: <input type="checkbox"/> Rahmporree B: <input type="checkbox"/> Blattsalat C: <input type="checkbox"/> D: <input type="checkbox"/>	A: <input type="checkbox"/> Spätzle B: <input type="checkbox"/> Reis C: <input type="checkbox"/> D: <input type="checkbox"/>	Fleischkäse m.Rahmsoße Schwarzwurzeln Kartoffelpüree	A: <input type="checkbox"/> Bananenpudding B: <input type="checkbox"/> Kompott C: <input type="checkbox"/> Quarkspeise
Sa. 17. Sep.	A: <input type="checkbox"/> B: <input type="checkbox"/>	A: <input type="checkbox"/> weiße Bohnensuppe/Bockwurst B: <input type="checkbox"/> Frühlingseintopf/FI.Klößen C: <input type="checkbox"/> Frühlingseintopf veg.	A: <input type="checkbox"/> B: <input type="checkbox"/> C: <input type="checkbox"/> D: <input type="checkbox"/>	A: <input type="checkbox"/> B: <input type="checkbox"/> C: <input type="checkbox"/> D: <input type="checkbox"/>	Gemüse Eintopf	A: <input type="checkbox"/> Vanillequark B: <input type="checkbox"/> Kompott C: <input type="checkbox"/> Quarkspeise
So. 18. Sep.	A: <input type="checkbox"/> Kraftbrühe B: <input type="checkbox"/> Bouillon	A: <input type="checkbox"/> Hühnerragout B: <input type="checkbox"/> Schweinefilet m.Rosmarinsoße C: <input type="checkbox"/> Champig.Blätterteigtasche veg.	A: <input type="checkbox"/> feine Erbsen B: <input type="checkbox"/> feine Erbsen C: <input type="checkbox"/> feine Erbsen D: <input type="checkbox"/>	A: <input type="checkbox"/> Kartoffeln B: <input type="checkbox"/> Kartoffeln C: <input type="checkbox"/> D: <input type="checkbox"/>	Hühnerragout Romanescogemüs e Kartoffelpüree	A: <input type="checkbox"/> Pralinendessert B: <input type="checkbox"/> Kompott C: <input type="checkbox"/> Quarkspeise